

**KARNATAKA POWER TRANSMISSION CORPORATION LIMITED**  
**DEPARTMENTAL EXAMINATION – SEPTEMBER-2023**  
**ASSISTANT GRADE - PART-B – PAPER-I**

(KPTCL Accounts Manual Volume – III & IV, Manual of Delegation of Powers, The Electricity Act 2003, The Companies Act 2013)  
 (Books, Guides Notes etc., are not allowed)

**Date:05.09.2023      Maximum Marks: 100      Time: 2.30 pm to 5.30 pm**

**Note: The First one hour will be allowed to answer multiple choice questions of OMR sheet and the same will be taken back after one hour.**

ಸೂಚನೆ: ಬಹು ಆಯ್ಕೆಯ ಉತ್ತರಗಳುಳ್ಳ ಪ್ರಶ್ನೆಗಳನ್ನು ಉತ್ತರಿಸಲು ಮೊದಲ ಒಂದು ಗಂಟೆ ಸಮಯ ಮಾತ್ರ ನಿಗದಿಗೊಳಿಸಿದೆ ಹಾಗೂ ಒಂದು ಗಂಟೆಯ ನಂತರ ಓ.ಎಂ.ಆರ್. ಉತ್ತರ ಪತ್ರಿಕೆಗಳನ್ನು ಹಿಂಪಡೆಯಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ ಸ್ಪಷ್ಟೀಕರಣಗಳಿಗೆ ಇಂಗ್ಲೀಷ್ ಆವೃತ್ತಿಯನ್ನೇ ಪರಿಗಣಿಸುವುದು

**PART-A / ಭಾಗ-ಎ**

40

1. Power of EEEs for according, sanctions to repairs and maintenance of Plant, Machinery and Transmission Lines including minor replacements.

- A) Rs.1,50,000/- per work      B) Rs.5,00,000/- per work  
 C) Rs.10,00,000/- per work      D) Rs.2,00,000/- per work

ಯಂತ್ರ, ಉಪಕರಣ ಮತ್ತು ಪ್ರಸರಣ ಮಾರ್ಗ ಹಾಗೂ ಸಣ್ಣ ಬದಲಾವಣೆ ಒಳಗೊಂಡು ದುರಸ್ತಿ ಮತ್ತು ನಿರ್ವಹಣೆ ಕಾರ್ಯಕ್ಕೆ ಕಾರ್ಯ ನಿರ್ವಾಹಕ ಇಂಜಿನಿಯರ್ ರವರಿಗೆ ನೀಡುವ ಅಧಿಕಾರದ ಮಿತಿ.

- A) ಪ್ರತೀ ಕಾಮಗಾರಿಗೆ ರೂ.1,50,000/-      B) ಪ್ರತೀ ಕಾಮಗಾರಿಗೆ ರೂ.5,00,000/-  
 C) ಪ್ರತೀ ಕಾಮಗಾರಿಗೆ ರೂ.10,00,000/-      D) ಪ್ರತೀ ಕಾಮಗಾರಿಗೆ ರೂ.2,00,000/-

2. Power of EEEs in respect of Purchase of Fuel out of Imprest in case of emergency is

- A) Up to Rs.20,000/- per annum      B) Up to Rs.10,000/- per annum  
 C) Up to Rs.5,000/- per annum      D) Up to Rs.2,500/- per annum

ತುರ್ತು ಸಂದರ್ಭದಲ್ಲಿ ಕೈಹಣದಲ್ಲಿ ಇಂಧನ ಖರೀದಿಸಲು ಕಾರ್ಯ ನಿರ್ವಾಹಕ ಇಂಜಿನಿಯರ್ ರವರಿಗೆ ಇರುವ ಅಧಿಕಾರದ ಮಿತಿ.

- A) ಪ್ರತೀ ವಾರ್ಷಿಕ ರೂ 20,000/- ರವರೆಗೆ      B) ಪ್ರತೀ ವಾರ್ಷಿಕ ರೂ 10,000/- ರವರೆಗೆ  
 C) ಪ್ರತೀ ವಾರ್ಷಿಕ ರೂ 5,000/- ರವರೆಗೆ      D) ಪ್ರತೀ ವಾರ್ಷಿಕ ರೂ 2,500/- ರವರೆಗೆ

3. Power of CEE for according approvals for the compensation amount towards tree cut and crop cut compensation over and above the provision made in the 'Detailed Project Report'.

- A) Full Powers  
 B) Up to 200% in excess of the original provision made in the approved DPR  
 C) Upto 75% in excess of the original provision made in the approved DPR  
 D) Upto 50% in excess of the original provision made in the approved DPR

ವಿವರವಾದ ಯೋಜನಾ ವರದಿಯಲ್ಲಿ ಹವಣಿಕೆ ಮಾಡಿರುವ ಪರಿಹಾರದ ಮೊತ್ತವನ್ನು ಮೀರಿ ಮರ ಕತ್ತರಿಸುವಿಕೆ ಮತ್ತು ಬೆಳೆ ಕತ್ತರಿಸುವ ಪರಿಹಾರ ಅನುಮೋದನೆ ನೀಡಲು ಮುಖ್ಯ ಇಂಜಿನಿಯರ್ ರವರಿಗೆ ಇರುವ ಅಧಿಕಾರದ ಮಿತಿ.

- A) ಪೂರ್ಣ ಅಧಿಕಾರ  
 B) ಅನುಮೋದಿಸಿದ ಡಿಪಿಆರ್ ನಲ್ಲಿನ ಮೂಲ ಹವಣಿಕೆಗಿಂತ ಹೆಚ್ಚುವರಿಯಾಗಿ 200% ವರೆಗೆ  
 C) ಅನುಮೋದಿಸಿದ ಡಿಪಿಆರ್ ನಲ್ಲಿನ ಮೂಲ ಹವಣಿಕೆಗಿಂತ ಹೆಚ್ಚುವರಿಯಾಗಿ 75% ವರೆಗೆ  
 D) ಅನುಮೋದಿಸಿದ ಡಿಪಿಆರ್ ನಲ್ಲಿನ ಮೂಲ ಹವಣಿಕೆಗಿಂತ ಹೆಚ್ಚುವರಿಯಾಗಿ 50% ವರೆಗೆ

4. EEE is authorized to spend towards Tea, Refreshment and lunch for official meetings up to Rs \_\_\_\_\_ per member present.

- A) 100                      B) 125                      C) 175                      D) Full powers

ಅಧಿಕೃತ ಸಭೆಗಳಲ್ಲಿ ಚಹಾ, ರಿಫ್ರೆಷ್‌ಮೆಂಟ್ ಮತ್ತು ಊಟದ ವ್ಯವಸ್ಥೆಗೆ ಪ್ರತಿ ಸದಸ್ಯರ ಹಾಜರಿಗೆ ಖರ್ಚು ಮಾಡಲು ಕಾರ್ಯ ನಿರ್ವಾಹಕ ಇಂಜಿನಿಯರ್ ರವರಿಗೆ ಇರುವ ಅಧಿಕಾರದ ಮಿತಿ ರೂ \_\_\_\_\_

- A) 100                      B) 125                      C) 175                      D) ಪೂರ್ಣ ಅಧಿಕಾರ

5. In the case of first Accounts a short period commencing on the date of constitution of the Board and ending on the immediately following the

- A) 30<sup>th</sup> day of September                      B) 31<sup>st</sup> day of March  
C) 31<sup>st</sup> day of December                      D) 30<sup>th</sup> day of June

ಕಡಿಮೆ ಅವಧಿಯ ಮೊದಲ ಲೆಕ್ಕಗಳನ್ನು ಮಂಡಣಿ ರಚನೆಯಾದ ದಿನಾಂಕದಿಂದ ಕೂಡಲೇ ಈ ದಿನಾಂಕದ ಕೊನೆಗೆ ಮುಕ್ತಾಯಗೊಳಿಸಲಾಗುತ್ತದೆ.

- A) ಸೆಪ್ಟೆಂಬರ್ 30ನೇ ದಿನಾಂಕ                      B) ಮಾರ್ಚ್ 31ನೇ ದಿನಾಂಕ  
C) ಡಿಸೆಂಬರ್ 31ನೇ ದಿನಾಂಕ                      D) ಜೂನ್ 30ನೇ ದಿನಾಂಕ

6. Account group 36 is meant for accounting of \_\_\_\_\_.

- A) Inter Unit Accounts-Personnel  
B) Inter Unit Accounts-Materials  
C) Inter Unit Accounts-Capital Expenditure and Fixed Assets  
D) None of the above

ಲೆಕ್ಕೀಕರಣಕ್ಕೆ ಸಂಬಂಧಿಸಿದಂತೆ ಲೆಕ್ಕ ವರ್ಗ 36 \_\_\_\_\_ ಗೆ ಸಂಬಂಧಿಸಿದೆ.

- A) ಅಂತರಘಟಕ ಲೆಕ್ಕಗಳು - ಸಿಬ್ಬಂದಿ  
B) ಅಂತರಘಟಕ ಲೆಕ್ಕಗಳು - ಸಾಮಗ್ರಿಗಳು  
C) ಅಂತರಘಟಕ ಲೆಕ್ಕಗಳು - ಬಂಡವಾಳ ವೆಚ್ಚಗಳು ಮತ್ತು ಸ್ಥಿರಾಸ್ತಿ  
D) ಮೇಲಿನ ಯಾವುದು ಅಲ್ಲ

7. What is the Account Code for Transformers/meters etc. issued to Contractors/Suppliers for repair/replacement?

- A) 26.605                      B) 26.601                      C) 26.604                      D) 26.602

ಪರಿವರ್ತಕಗಳು/ ಮಾಪಕಗಳನ್ನು ಗುತ್ತಿಗೆದಾರರಿಗೆ/ ಸರಬರಾಜುದಾರರಿಗೆ ರಿಪೇರಿ/ ಬದಲಾವಣೆಗೆ ವಿತರಿಸಿದ ಸಾಮಗ್ರಿಗಳನ್ನು ಯಾವ ಲೆಕ್ಕ ಸಂಕೇತ ತೋರಿಸುತ್ತದೆ?

- A) 26.605                      B) 26.601                      C) 26.604                      D) 26.602

8. Expenses incurred towards incidental stores expenses is debited to Account Code \_\_\_\_ .

- A) 76.270                      B) 76.281                      C) 76.250                      D) 76.260

ಉಗ್ರಾಣದಲ್ಲಿ ನಡೆಯುವ ಆಕಸ್ಮಿಕ ಘಟನೆಗಳಿಗೆ ಭರಿಸುವ ವೆಚ್ಚವು ಯಾವ ಲೆಕ್ಕ ಸಂಕೇತದಲ್ಲಿ ಲೆಕ್ಕೀಕರಿಸುತ್ತಾರೆ?

- A) 76.270                      B) 76.281                      C) 76.250                      D) 76.260

9. The Account code to be debited for booking the expenditure on Vehicle Repair is

- A) 74.601                      B) 74.701                      C) 74.801                      D) 76.190

ವಾಹನ ರಿಪೇರಿಗಾಗಿ ಮಾಡುವ ಖರ್ಚನ್ನು ಈ ಲೆಕ್ಕ ಸಂಕೇತದಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ.

- A) 74.601                      B) 74.701                      C) 74.801                      D) 76.190

10. The AO/AAO has to exercise checks in respect of 'Other entries in Service Registers'

- A) 10% test check of entries in Service Register
- B) 25% test check of entries in Service Register
- C) 50% test check of entries and alterations in Service Register
- D) 20% test check of entries and alterations in Service Register

ಲೆಕ್ಕಾಧಿಕಾರಿ/ಸಹಾಯಕ ಲೆಕ್ಕಾಧಿಕಾರಿಯು ಸೇವಾ ತಪಶೀಲನಲ್ಲ(ರಿಜಿಸ್ಟರ್) ಇತರೆ ನಮೂದುಗಳನ್ನು \_\_\_\_\_ ರಷ್ಟು ಪರಿಶೀಲನೆ ಬೇಕು.

- A) ಸೇವಾ ತಪಶೀಲನ ನಮೂದುಗಳ 10%
- B) ಸೇವಾ ತಪಶೀಲನ ನಮೂದುಗಳ 25%
- C) ಸೇವಾ ತಪಶೀಲನ ನಮೂದುಗಳ 50%
- D) ಸೇವಾ ತಪಶೀಲನ ನಮೂದುಗಳ 20%

11. A proposition statement is prepared to show

- A) the quantities of materials drawn and the expenditure on labour is not disproportionate
- B) the physical progress of the work is not disproportionate to the financial progress
- C) the extra cost likely to be incurred against a new post to be sanctioned by the Board
- D) All the above.

ಪ್ರೋಪೋಸಿಷನ್ ಸ್ಟೇಟ್‌ಮೆಂಟ್ ತಯಾರಿಸುವುದು \_\_\_\_\_ ತೋರಿಸಲು.

- A) ಸಾಮಗ್ರಿಗಳನ್ನು ಪಡೆದ ಪರಿಮಾಣ ಮತ್ತು ಲೇಬರ್ ವೆಚ್ಚಗಳಲ್ಲಿ ಅಸಮತೆ ಇರುವುದಿಲ್ಲವೆಂದು
- B) ಕಾರ್ಯದಲ್ಲಿನ ಭೌತಿಕ ಪ್ರಗತಿ ಹಾಗೂ ಹಣಕಾಸಿನ ಪ್ರಗತಿಯಲ್ಲಿ ಅಸಮತೆ ಇರುವುದಿಲ್ಲವೆಂದು
- C) ಮಂಡಳಿಯಿಂದ ಮಂಜೂರಾಗಬೇಕಾದ ಹೊಸ ಹುದ್ದೆಗಳ ಸಲುವಾಗಿ ಆಗಬಹುದಾದ ಅಧಿಕ ವೆಚ್ಚವನ್ನು
- D) ಮೇಲಿನ ಎಲ್ಲವೂ

12. Senior Assistant has to exercise checks in respect of passing Imprest bill

- A) 50% check of all vouchers exceeding Rs.100/-, arithmetical accuracy and allocation of expenditure
- B) 100% check of all vouchers exceeding Rs.100/-, arithmetical accuracy and allocation of expenditure
- C) 100% check of all vouchers exceeding Rs.20/-, arithmetical accuracy and allocation of expenditure
- D) 20% check of all vouchers exceeding Rs.20/-, arithmetical accuracy and allocation of expenditure

ಕೈಹಣದ ಹುಂಡಿಯನ್ನು ಪಾಸ್ ಮಾಡುವಾಗ ಹಿರಿಯ ಸಹಾಯಕರು \_\_\_\_\_ ಪರಿಶೀಲನೆಬೇಕು

- A) ರೂ 100 ಕ್ಕೂ ಮೇಲ್ಪಟ್ಟ ಎಲ್ಲಾ ವೋಚರ್‌ಗಳ 50% ಪರಿಶೀಲನೆ, ಅಂಕಗಳ ನಿಖರತೆ ಮತ್ತು ವೆಚ್ಚದ ಹಂಚಿಕೆ
- B) ರೂ 100 ಕ್ಕೂ ಮೇಲ್ಪಟ್ಟ ಎಲ್ಲಾ ವೋಚರ್‌ಗಳ 100% ಪರಿಶೀಲನೆ, ಅಂಕಗಳ ನಿಖರತೆ ಮತ್ತು ವೆಚ್ಚದ ಹಂಚಿಕೆ
- C) ರೂ 20 ಕ್ಕೂ ಮೇಲ್ಪಟ್ಟ ಎಲ್ಲಾ ವೋಚರ್‌ಗಳ 100% ಪರಿಶೀಲನೆ, ಅಂಕಗಳ ನಿಖರತೆ ಮತ್ತು ವೆಚ್ಚದ ಹಂಚಿಕೆ
- D) ರೂ 20 ಕ್ಕೂ ಮೇಲ್ಪಟ್ಟ ಎಲ್ಲಾ ವೋಚರ್‌ಗಳ 20% ಪರಿಶೀಲನೆ, ಅಂಕಗಳ ನಿಖರತೆ ಮತ್ತು ವೆಚ್ಚದ ಹಂಚಿಕೆ

13. General Cash Book for use in Division office is preserved for \_\_\_\_\_ period?

- A) 5 years after Audit
- B) Permanent
- C) 8 years after Audit
- D) 2 years after Audit

ಸಾಮಾನ್ಯ ನಗದು ಪುಸ್ತಕವನ್ನು ವಿಭಾಗ ಕಛೇರಿಗಳಲ್ಲಿ \_\_\_\_\_ ಅವಧಿಯವರೆಗೆ ರಕ್ಷಿಸಬೇಕು.

- A) ಆಂತರಿಕ ಪರಿಶೋಧನೆ ನಂತರ 5 ವರ್ಷಗಳು B) ಶಾಶ್ವತವಾಗಿ  
C) ಆಂತರಿಕ ಪರಿಶೋಧನೆ ನಂತರ 8 ವರ್ಷಗಳು D) ಆಂತರಿಕ ಪರಿಶೋಧನೆ ನಂತರ 2 ವರ್ಷಗಳು

14. Store Receipt voucher form in Division office is preserved for \_\_\_\_\_ period.  
A) 8 years B) 12 years C) 5 years D) Permanent

ಸ್ವೀಕರಣ ರಿಸಿಪ್ಟ್ ವೋಚರ್ ನ್ನು ವಿಭಾಗ ಕಛೇರಿಗಳಲ್ಲಿ \_\_\_\_\_ ಅವಧಿಯವರೆಗೆ ಸಂರಕ್ಷಿಸಬೇಕು.  
A) 8 ವರ್ಷಗಳು B) 12 ವರ್ಷಗಳು C) 5 ವರ್ಷಗಳು D) ಶಾಶ್ವತ

15. Amount recoverable from Ex-Officer/Employees is accounted under \_\_\_\_\_.  
A) 28.402 B) 27.205 C) 28.401 D) 28.403

ನಿವೃತ್ತಿ ಹೊಂದಿದ ಅಧಿಕಾರಿ/ ನೌಕರರಿಂದ ವಸೂಲ ಮಾಡತಕ್ಕಂತಹ ಮೊತ್ತವನ್ನು ಲೆಕ್ಕ ಸಂಕೇತ \_\_\_\_\_ ರಲ್ಲಿ ಲೆಕ್ಕೀಕರಿಸುವುದು.  
A) 28.402 B) 27.205 C) 28.401 D) 28.403

16. Interest paid on loans borrowed for capital works after the work is commissioned is debited to

- A) Capital work B) P&L Account C) Loan A/c D) None

ಕೆಲಸವು ಕಾರ್ಯಾರಂಭ ಮಾಡಿ ಮುಕ್ತಾಯಗೊಂಡು ಆಸ್ತಿ ವರ್ಗೀಕರಣಗೊಂಡ ನಂತರ ಬಂಡವಾಳ ಕೆಲಸಗಳಿಗಾಗಿ ಪಡೆದ ಸಾಲದ ಮೇಲಿನ ಬಡ್ಡಿಯನ್ನು \_\_\_\_\_ ಡೆಜಿಟ್ ಮಾಡಲಾಗುತ್ತದೆ.

- A) ಬಂಡವಾಳ ಕೆಲಸಗಳಿಗೆ B) ಲಾಭ ಮತ್ತು ನಷ್ಟ ಲೆಕ್ಕಕ್ಕೆ  
C) ಸಾಲದ ಲೆಕ್ಕಕ್ಕೆ D) ಮೇಲಿನ ಯಾವುದೂ ಅಲ್ಲ

17. The Register of Audit Short Claims shall be maintained in Divisional Office in the following proforma

- A) Proforma 3 B) Proforma 4 C) Proforma 5 D) Proforma 6

ವಿಭಾಗೀಯ ಕಛೇರಿಯಲ್ಲಿ ಆಡಿಟ್ ಶಾರ್ಟ್ ಕ್ಲೇಮ್ ಗೆ ಪುಸ್ತಕವನ್ನು ನಿರ್ವಹಣೆ ಮಾಡುವ ನಮೂನೆ

- A) ನಮೂನೆ 3 B) ನಮೂನೆ 4 C) ನಮೂನೆ 5 D) ನಮೂನೆ 6

18. The fundamental principle of the disbursement of corporation/company's funds is that it shall be bona fide for the public object and spent on works. This is as per

- A) Incident charge B) Sundry rules  
C) Legitimacy of charge D) Employees Service Regulation

ನಿಗಮ/ ಕಂಪನಿಯ ನಿಧಿ (ಹಣಕಾಸು) ವಿತರಿಸಲು ಮೂಲಭೂತ ತತ್ವ ನಿಧಿ ಪ್ರಕಾರ ವಿತರಿಸಿದ ಹಣ ಸಂಪೂರ್ಣವಾಗಿ ಇಲಾಖೆ ಉದ್ದೇಶಕ್ಕೆ ಒಳಪಟ್ಟಿದ್ದು, ಕಾಮಗಾರಿ ವೆಚ್ಚಕ್ಕೆ ಉಪಯೋಗಿಸಿರಬೇಕು ಇದು

- A) ಘಟನಾ ಕ್ರಮಾನುಸಾರ ವೆಚ್ಚ ತತ್ವ ಪ್ರಕಾರ B) ಸಮ್ಮಿಶ್ರ ನಿಯಮಗಳು ತತ್ವ ಪ್ರಕಾರ  
C) ಯಥಾರ್ಥತೆ ವೆಚ್ಚ ತತ್ವ ಪ್ರಕಾರ D) ನೌಕರರ ಸೇವಾ ನಿಬಂಧನೆಗಳ ಪ್ರಕಾರ

19. \_\_\_\_\_ is having a power to sanction study leave in respect of Group C & D employees.

- A) SEE B) CEE C) Director (A&HRD) D) Managing Director

ಗ್ರೂಪ್ ಸಿ ಮತ್ತು ಡಿ ನೌಕರರಿಗೆ ವ್ಯಾಸಂಗ ರಜೆ ನೀಡಲು ಅಧಿಕಾರವಿರುವುದು \_\_\_\_\_ .

- A) ಅಧೀಕ್ಷಕ ಇಂಜಿನಿಯರ್ (ವಿ) B) ಮುಖ್ಯ ಇಂಜಿನಿಯರ್ (ವಿ)  
C) ನಿರ್ದೇಶಕರು (ಆ ಮತ್ತು ಮಾ.ಸಂ) D) ವ್ಯವಸ್ಥಾಪಕ ನಿರ್ದೇಶಕರು

20. Penalty for Maliciously wasting Electricity upto

- A) Rs.20000      B) Rs.10000      C) Rs.25000      D) Rs.5000

ವಿದ್ಯುತ್ ಅನ್ನು ದುರುದ್ದೇಶ ಪೂರಿತವಾಗಿ ನಷ್ಟಪಡಿಸುವುದಕ್ಕಾಗಿ ವಿಧಿಸುವ ಗರಿಷ್ಠ ದಂಡ

- A) ರೂ. 20000      B) ರೂ. 10000      C) ರೂ. 25000      D) ರೂ. 5000

21. One of the example for persistent irregularities noticed during the time of audit

- A) Not recording Cash book voucher number  
B) Not recording R.R numbers in Revenue ledgers  
C) Non-removal of meters from disconnected installations  
D) Not recording folio numbers in Scale Register

ತನಿಖೆಯ ಸಂದರ್ಭದಲ್ಲಿ ಕಂಡು ಬರುವ ನಿರಂತರ ದೋಷಗಳಿಗೆ ಒಂದು ಉದಾಹರಣೆ

- A) ನಗದು ಪುಸ್ತಕದ ವೋಚರ್ ಸಂಖ್ಯೆ ನಮೂದಿಸದಿರುವುದು  
B) ಕಂದಾಯ ಲೆಡ್ಜರ್ ನಲ್ಲಿ ಆರ್ ಆರ್ ಸಂಖ್ಯೆ ನಮೂದಿಸದಿರುವುದು  
C) ಸಂಪರ್ಕ ಕಡಿತಗೊಂಡ ಸ್ಥಾವರಗಳ ಮೀಟರ್‌ಗಳನ್ನು ತೆರವುಗೊಳಿಸದಿರುವುದು  
D) ಸ್ಕೇಲ್ ರಿಜಿಸ್ಟರ್ ಫೋಲಿಯೋ ಸಂಖ್ಯೆ ನಮೂದಿಸದಿರುವುದು

22. Qualification for appointment of Chairperson of Appellate Tribunal under the Electricity Act 2003 is

- A) A judge of High Court  
B) Secretary for at least one year in the ministry of Central Government  
C) A judge of the Supreme Court or Chief justice of High Court  
D) Secretary for at least one year in the department of Central Government dealing with Economic affairs or matters of infrastructure

ವಿದ್ಯುಚ್ಛಕ್ತಿ ಕಾಯ್ದೆ 2003 ರಡಿ 'ಅಪಿಲೇಟ್ ಟ್ರಿಬ್ಯೂನಲ್' ನ ಅಧ್ಯಕ್ಷರ ನೇಮಕಾತಿಗಾಗಿ ನಿಗದಿಪಡಿಸಲಾದ ಅರ್ಹತೆ

- A) ಉಚ್ಚ ನ್ಯಾಯಾಲಯದ ನ್ಯಾಯಾಧೀಶರು  
B) ಕೇಂದ್ರ ಸರ್ಕಾರದ ಸಚಿವಾಲಯದಲ್ಲಿ ಕನಿಷ್ಠ ಒಂದು ವರ್ಷ ಅನುಭವವಿರುವ ಕಾರ್ಯದರ್ಶಿ  
C) ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಅಥವಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು  
D) ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳು ಅಥವಾ ಮೂಲ ಸೌಕರ್ಯಗಳ ವಿಭಾಗದಲ್ಲಿ ಕನಿಷ್ಠ ಒಂದು ವರ್ಷ ಅನುಭವವಿರುವ ಕಾರ್ಯದರ್ಶಿ

23. As per Electricity Act 2003, high voltage backbone system of inter-connected transmission lines, sub-stations and generating plants is called

- A) Electricity supply system number      B) Open access system  
C) Grid      D) Distribution system

ವಿದ್ಯುಚ್ಛಕ್ತಿ ಕಾಯ್ದೆ 2003 ಪ್ರಕಾರ ಪ್ರಸರಣ ಮಾರ್ಗಗಳ ಅಂತರ ಸಂಪರ್ಕಿತ ಹೆಚ್ಚಿನ ಓಲ್ಟೀಜ್ ಬ್ಯಾಕ್ ಬೋನ್ ವ್ಯವಸ್ಥೆ,

- A) ವಿದ್ಯುತ್ ಸರಬರಾಜು ವ್ಯವಸ್ಥೆ      B) ಮುಕ್ತ ಪ್ರವೇಶ ವ್ಯವಸ್ಥೆ  
C) ಗ್ರಿಡ್      D) ವಿತರಣ ವ್ಯವಸ್ಥೆ

24. Under Sec 56 of Electricity Act 2003, a distribution licensee can disconnect supply of electricity to any person for electricity charges due from him after giving not less than \_\_\_\_\_ clear days' notice in writing

- A) Thirty      B) Seven      C) Fifteen      D) One month

ವಿದ್ಯುಚ್ಛಕ್ತಿ ಕಾಯ್ದೆ 2003 ರ ಸೆಕ್ಷನ್ 56 ರಡಿಯಲ್ಲಿರುವಂತೆ, ಯಾವುದೇ ವ್ಯಕ್ತಿಯ ವಿದ್ಯುತ್ ಶುಲ್ಕ ಬಾಕಿ ಇದ್ದಲ್ಲಿ ವಿತರಣಾ ಸಂಸ್ಥೆಯು \_\_\_\_\_ ದಿನಗಳಿಗೆ ಕಡಿಮೆಯಿಲ್ಲದಂತೆ ಅಂತರ ಸೂಚನೆ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಬಹುದು.

- A) ಮೂವತ್ತು B) ಏಳು C) ಹದಿನೈದು D) ಒಂದು ತಿಂಗಳು

25. Consumers' Contribution, subsidies and grant towards cost of capital assets shall be treated as

- A) Income for the year.  
B) Deposits received from consumers.  
C) Reduction in the cost of the Asset.  
D) Capital receipt to be credited to Capital Reserve Account.

ಬಂಡವಾಳ ಆಸ್ತಿಯ ಮೌಲ್ಯದ ಸಲುವಾಗಿ ಪಡೆದ ಗ್ರಾಹಕರ ವಂತಿಗೆ, ಸಹಾಯಧನ ಮತ್ತು ಉಪದಾನ ಇವುಗಳನ್ನು \_\_\_\_\_ ಎಂದು ಪರಿಗಣಿಸಬೇಕು.

- A) ಆ ವರ್ಷದ ಆದಾಯ  
B) ಗ್ರಾಹಕರಿಂದ ಸ್ವೀಕರಿಸಿದ ಠೇವಣಿ  
C) ಆಸ್ತಿಯ ಮೌಲ್ಯ ಇಳಿಸುವಿಕೆ  
D) ಬಂಡವಾಳ ಸ್ವೀಕೃತಿ ಎಂದು ಕ್ಯಾಪಿಟಲ್ ರಿಸರ್ವ್ ಲೆಕ್ಕಕ್ಕೆ ಖರ್ಚು ಹಾಕುವುದು

26. The Auditors while auditing the accounts for 2022-2023 have observed that Provision for Depreciation on 5 MVA transformer was not made during the year 2020-2021 and suggested to incorporate the Depreciation Provision during 2022-23. Entry to be passed to rectify the mistake is \_\_\_\_\_.

- A) Debit 77.150 – Credit 12.541 B) Debit 83.6 – Credit 12.541  
C) Debit 65.6 – Credit 12.541 D) Debit 83.6 – Credit 10.541

ತನಿಖಾಧಿಕಾರಿಗಳು 2022-23 ನೇ ವರ್ಷದ ಲೆಕ್ಕಗಳ ತನಿಖೆ ಮಾಡುವಾಗ 5 ಎಂವಿಎ ಪರಿವರ್ತಕದ ಮೇಲಿನ ಸವಕಳಿ ಅವಕಾಶವನ್ನು 2020-21 ನ ವರ್ಷದ ಲೆಕ್ಕಗಳಲ್ಲಿ ಕಲ್ಪಿಸದೇ ಇರುವುದು ಕಂಡುಬಂದಿರುತ್ತದೆ ಹಾಗೂ ಅವರು ಆ ಸವಕಳಿ ಅವಕಾಶವನ್ನು 2022-23 ನೇ ವರ್ಷದ ಲೆಕ್ಕಗಳಲ್ಲಿ ಕಲ್ಪಿಸಲು ಸೂಚಿಸಿರುತ್ತಾರೆ. ದೋಷವನ್ನು ಸರಿಪಡಿಸುವ ಸಲುವಾಗಿ ಹಾಕಬೇಕಾದ ನಮೂದು

- A) ಡೆಬಿಟ್ 77.150- ಕ್ರೆಡಿಟ್ 12.541 B) ಡೆಬಿಟ್ 83.6 – ಕ್ರೆಡಿಟ್ 12.541  
C) ಡೆಬಿಟ್ 65.6 – ಕ್ರೆಡಿಟ್ 12.541 D) ಡೆಬಿಟ್ 83.6 – ಕ್ರೆಡಿಟ್ 10.541

27. Passing pre-paid expenses JV in March Final Accounts results in

- A) increase in Revenue Expenditure. B) increase in liability.  
C) decrease in assets. D) decrease in Revenue expenditure.

ಮಾರ್ಚ್ ಅಂತಿಮ ಲೆಕ್ಕಗಳಲ್ಲಿ ಪ್ರಿ ಪೈಡ್ ಎಕ್ಸ್‌ಪೆನ್ಸಸ್ ರೋಜು(ಜಿವಿ) ಲೆಕ್ಕಿಸುವುದರಿಂದ ಆಗುವ ಪರಿಣಾಮ

- A) ಕಂದಾಯ ವೆಚ್ಚಗಳ ಹೆಚ್ಚಳ B) ಹೊಣೆಗಾರಿಕೆಯ ಹೆಚ್ಚಳ  
C) ಆಸ್ತಿಯಲ್ಲಿ ಇಳಿಕೆ D) ಕಂದಾಯ ವೆಚ್ಚಗಳ ಇಳಿಕೆ

28. Creation of outstanding liability in March Final Accounts is based on following basic Accounting Policy

- A) Accrual Basis of Accounting. B) No deferment of loss writes off.  
C) Historical cost concept. D) Offsetting of Assets and Liabilities.

ಮಾರ್ಚ್ ಅಂತಿಮ ಲೆಕ್ಕಗಳಲ್ಲಿ ಉಳಿದಿರುವ ಹೊಣೆಗಾರಿಕೆಗಳನ್ನು ಲೆಕ್ಕಿಸುವುದು ಈ ಕೆಳಗಿನ ಮೂಲ ಲೆಕ್ಕಪತ್ರ ನೀತಿ ಅನ್ವಯ

- A) ಸಂಚಾಯಿ ಆಧಾರದಿಂದ ಲೆಕ್ಕಿಸುವ ಮೂಲಕ
- B) ತೊಡೆದು ಹಾಕಬೇಕಾದ ನಷ್ಟವನ್ನು ಮುಂದೂಡ ದಂತೆ
- C) ಐತಿಹಾಸಿಕ ಮೌಲ್ಯಮಾಪನ ನೀತಿ
- D) ಆಸ್ತಿ ಮತ್ತು ಹೊಣೆಯನ್ನು ಸರಿದೂಗಿಸುವುದು

29. The Central Electricity Authority shall consist of not more than \_\_\_\_\_ members (including Chariman)

- A) 3
- B) 9
- C) 10
- D) 14

ಕೇಂದ್ರ ವಿದ್ಯುತ್ ಪ್ರಾಧಿಕಾರವು \_\_\_\_\_ ಸದಸ್ಯರಿಗಿಂತ ಹೆಚ್ಚಿನ ಸದಸ್ಯರನ್ನು (ಅಧ್ಯಕ್ಷರನ್ನು ಸೇರಿದಂತೆ) ಹೊಂದುವಂತಿಲ್ಲ.

- A) 3
- B) 9
- C) 10
- D) 14

30. One of the functions of the State Load dispatch center is

- A) Generation of Electricity.
- B) Distribution of Electricity.
- C) Monitor grid Operations.
- D) Grant of license.

ರಾಜ್ಯದ ವಿದ್ಯುತ್ ರವಾನೆ ಕೇಂದ್ರದ ಒಂದು ಕೆಲಸ

- A) ವಿದ್ಯುತ್ ಉತ್ಪಾದನೆ.
- B) ವಿದ್ಯುತ್ ವಿತರಣೆ.
- C) ಗ್ರಿಡ್ ಕಾರ್ಯಾಚರಣೆಯ ನಿರ್ವಹಣೆ.
- D) ಪರವಾನಗಿ ಮಂಜೂರಾತಿ.

31. No Chairperson or member of State Advisory Committee shall hold office as such after he has attained the age of \_\_\_\_\_ years.

- A) 58 years
- B) 60 years
- C) 65 years
- D) 70 years

ರಾಜ್ಯ ಸಲಹಾ ಸಮಿತಿಯ ಅಧ್ಯಕ್ಷರು ಅಥವಾ ಸದಸ್ಯರು \_\_\_\_\_ ವಯಸ್ಸಿನ ನಂತರ ಅಧಿಕಾರವನ್ನು ಹೊಂದಿರಲಾರರು.

- A) 58 ವರ್ಷಗಳು
- B) 60 ವರ್ಷಗಳು
- C) 65 ವರ್ಷಗಳು
- D) 70 ವರ್ಷಗಳು

32. MOA and AOA of the Company cannot be altered unless a special Resolution passed by

- A) Board.
- B) General Meeting.
- C) Whole time Director.
- D) Audit Committee.

ಕಂಪನಿಯ ಎಂ.ಒ.ಎ ಮತ್ತು ಎ.ಒ.ಎ ಯು ಈ ಕೆಳಕಂಡವರು ಹೊರಡಿಸಿದ ವಿಶೇಷ ನಿರ್ಣಯದ ಹೊರತು ಬದಲಾವಣೆ ಮಾಡುವಂತಿಲ್ಲ

- A) ಮಂಡಳಿ.
- B) ಮಹಾ ಸಭೆ.
- C) ಪೂರ್ಣಾವಧಿ ನಿರ್ದೇಶಕರು.
- D) ಆಡಿಟ್ ಕಮಿಟಿ.

33. Fundamental document of a Company is

- A) Article of Association .
- B) Memorandum of Association.
- C) Both A& B.
- D) None of the above.

ಕಂಪನಿಯ ಮೂಲ ದಾಖಲೆ

- A) ಸಂಸ್ಥೆಯ ಅಜತ ಕಟ್ಟಲೆ
- B) ಸಂಸ್ಥೆಯ ನಿವೇದನಾ ಪತ್ರ.
- C) ಸಂಸ್ಥೆಯ ಅಜತ ಕಟ್ಟಲೆ ಮತ್ತು ನಿವೇದನಾ ಪತ್ರ.
- D) ಯಾವುದು ಅಲ್ಲ.

34. Amount drawn under 'Loans and advances to staff – Travel advance' can be regularised by

- A) debiting 27.202 crediting Bank Account.
- B) debiting 27.202 and crediting 76.133.
- C) debiting 76.133 and crediting 27.202.
- D) debiting 76.133 and crediting Bank Account.

ಸಿಬ್ಬಂದಿ ಸಾಲಗಳು ಮತ್ತು ಪ್ರಯಾಣ ಮುಂಗಡ ಅಡಿಯಲ್ಲಿ ಪಡೆದ ಮುಂಗಡವನ್ನು ಹೀಗೆ ಕ್ರಮಬದ್ಧಗೊಳಿಸಬಹುದು.

- A) 27.202 ಡೆಬಿಟ್ ಮಾಡಿ ಮತ್ತು ಬ್ಯಾಂಕ್ ಖಾತೆಯನ್ನು ಕ್ರೆಡಿಟ್ ಮಾಡುವ ಮೂಲಕ.
- B) 27.202 ಡೆಬಿಟ್ ಮಾಡಿ 76.133 ಗೆ ಕ್ರೆಡಿಟ್ ಮಾಡುವ ಮೂಲಕ.
- C) 76.133 ಗೆ ಡೆಬಿಟ್ ಮಾಡಿ 27.202 ಗೆ ಕ್ರೆಡಿಟ್ ಮಾಡುವ ಮೂಲಕ.
- D) 76.133 ಗೆ ಡೆಬಿಟ್ ಮಾಡುವುದು ಮತ್ತು ಬ್ಯಾಂಕ್ ಖಾತೆಯನ್ನು ಕ್ರೆಡಿಟ್ ಮಾಡುವ ಮೂಲಕ.

35. Stock Excess pending Investigation is accounted by

- A) debiting 22.810 crediting 22.510.
- B) debiting 22.510 crediting 22.810.
- C) debiting 22.510 crediting 22.820.
- D) debiting 22.820 crediting 22.510.

ಹೆಚ್ಚುವರಿ ಸಾಮಗ್ರಿ ತನಿಖೆ ಬಾಕಿಯಿರುವುದನ್ನು ಲೆಕ್ಕಿಸಲು

- A) 22.810 ಗೆ ಡೆಬಿಟ್ ಮಾಡಿ 22.510 ಗೆ ಕ್ರೆಡಿಟ್ ಮಾಡುವ ಮೂಲಕ
- B) 22.510 ಗೆ ಡೆಬಿಟ್ ಮಾಡಿ 22.810 ಗೆ ಕ್ರೆಡಿಟ್ ಮಾಡುವ ಮೂಲಕ.
- C) 22.510 ಗೆ ಡೆಬಿಟ್ ಮಾಡಿ 22.820 ಗೆ ಕ್ರೆಡಿಟ್ ಮಾಡುವ ಮೂಲಕ.
- D) 22.820 ಗೆ ಡೆಬಿಟ್ ಮಾಡಿ 22.510 ಗೆ ಕ್ರೆಡಿಟ್ ಮಾಡುವ ಮೂಲಕ.

36. Work bills paid to the contractor in respect of Deposit Contribution Works shall be debited to Account code

- A) 47.503
- B) 47.305
- C) 55.100
- D) 47.306

ಲೇವಣಿ ವಂತಿಗೆ ಕಾಮಗಾರಿಗೆ ಸಂಬಂಧಿಸಿದ ಕಾಮಗಾರಿ ಹುಂಡಿಗಳನ್ನು ಗುತ್ತಿಗೆದಾರರಿಗೆ ಪಾವತಿಸಿ ಲೆಕ್ಕ ಸಂಕೇತ \_\_\_\_\_ ಗೆ ಡೆಬಿಟ್ ಮಾಡಬೇಕು.

- A) 47.503
- B) 47.305
- C) 55.100
- D) 47.306

37. In a Major Works Division, employee cost is capitalized by crediting

- A) 76.9
- B) 75.9
- C) 74.9
- D) 78.9

ಬೃಹತ್ ಕಾಮಗಾರಿ ವಿಭಾಗದಲ್ಲಿ ಸಿಬ್ಬಂದಿ ವೆಚ್ಚವನ್ನು ಬಂಡವಾಳೀಕರಿಸಲು \_\_\_\_\_ ಕ್ರೆಡಿಟ್ ಮಾಡಬೇಕು.

- A) 76.9
- B) 75.9
- C) 74.9
- D) 78.9

38. Account Code 31.2 indicate

- A) IUA-Materials-Credit A.T. sent.
- B) IUA-Materials-Debit A.T. sent.
- C) IUA – Materials –Acceptance not received.
- D) IUA – Materials – A.T. not received.

ಲೆಕ್ಕ ಸಂಕೇತ 31.2 \_\_\_\_\_ ಎಂದು ಸೂಚಿಸುತ್ತದೆ.

- A) IUA-ಸಾಮಗ್ರಿಗಳು-ಕ್ರೆಡಿಟ್ A.T. ಕಳುಹಿಸಿದೆ.
- B) IUA-ಸಾಮಗ್ರಿಗಳು-ಡೆಬಿಟ್ A.T. ಕಳುಹಿಸಿದೆ.

- C) IUA-ಸಾಮಗ್ರಿಗಳು-ಅಕ್ಸೆಪ್ಟೆನ್ಸ್ ಸ್ವೀಕರಿಸಿಲ್ಲ
- D) IUA-ಸಾಮಗ್ರಿಗಳು- A.T. ಸ್ವೀಕರಿಸಿಲ್ಲ.



39. Shares are freely transferrable in a  
 A) Public Company. B) Private Company.  
 C) Limited Liability Partnership Company. D) All the above.

\_\_\_\_\_ ರಲ್ಲಿ ಷೇರುಗಳನ್ನು ಮುಕ್ತವಾಗಿ ವರ್ಗಾಯಿಸಬಹುದು.

- A) ಪಬ್ಲಿಕ್ ಕಂಪನಿ B) ಪ್ರೈವೇಟ್ ಕಂಪನಿ  
 C) ಅಮಿಟೆಡ್ ಲಿಯಾಬಿಲಿಟಿ ಪಾರ್ಟ್ನರ್‌ಶಿಪ್ ಕಂಪನಿ D) ಮೇಲಿನ ಎಲ್ಲಾ.

40. Director in the whole-time employment of the company  
 A) Functional Director. B) Whole-time director.  
 C) Non-Functional Director. D) None of the above.

ನಿರ್ದೇಶಕರು ಕಂಪನಿಯಲ್ಲಿನ ಪೂರ್ಣ ಸಮಯ ನೌಕರಿಯಲ್ಲದರೆ ಅವರು

- A) ಕಾರ್ಯಕಾರಿ ನಿರ್ದೇಶಕರು. B) ಪೂರ್ಣ ಸಮಯದ ನಿರ್ದೇಶಕರು.  
 C) ಕಾರ್ಯಕಾರಿಯಲ್ಲದ ನಿರ್ದೇಶಕರು. D) ಮೇಲಿನ ಯಾವುದೂ ಅಲ್ಲ.

ಭಾಗ-ಬಿ

### KPTCL Accounts Manual volume III

ಕವಿಪ್ರನಿನಿ ಲೆಕ್ಕ ಕೈಪಿಡಿ ಸಂಪುಟ-3

1. Accounting policies relating to depreciation on fixed assets 5  
 ಸ್ಥಿರ ಆಸ್ತಿಗಳ ಮೇಲಿನ ಸವಕಳ ಕುರಿತಂತೆ ಇರುವ ಲೆಕ್ಕಗಳ ನಿಯಮಗಳು
2. Pass Journal Voucher or effect of JV(cash book transactions) for the following Transactions with relevant Account Codes and Account Heads. 5
  - a) Supervision charges collected towards a Self-Execution Works amounting to Rs.50,000/-
  - b) Consultancy charges collected towards Deposit Contribution Works amounting to Rs.25,000/-
  - c) Unclaimed Security deposit of Rs.10,000/- outstanding in the books transferred to income
  - d) TDS made by BESCO while paying rent to KPTCL towards Office buildings amounting to Rs.5000/-
  - e) Depreciation of Rs. 3000/- provided on released good 5MVA transformer

ಈ ಕೆಳಕಂಡ ವಹಿವಾಟುಗಳನ್ನು ಮಾಡುವಾಗ ದಾಖಲಿಸಬೇಕಾದ ರೋಜು ದಾಖಲೆಗಳನ್ನು ಲೆಕ್ಕ ಸಂಕೇತ ಅಥವಾ JV ಯ ಪರಿಣಾಮ (ನಗದು ಪುಸ್ತಕ ವಹಿವಾಟು) ಮತ್ತು ಲೆಕ್ಕ ಶೀರ್ಷಿಕೆಗಳೊಂದಿಗೆ ಬರೆಯಿರಿ.

  - a) ಸೆಲ್ಫ್ ಎಕ್ಸಿಕ್ಯೂಷನ್ ಕಾಮಗಾರಿಗಳಿಗೆ ಮೇಲ್ವಿಚಾರಣ ಶುಲ್ಕ ರೂ 50,000 ಗಳನ್ನು ಸಂಗ್ರಹಿಸಿದೆ.
  - b) ಠೇವಣಿ ವಂತಿಗೆ ಕಾಮಗಾರಿಗಳಿಗೆ ಕನ್ಸಲ್ಟೆನ್ಸಿ ಶುಲ್ಕ ರೂ 25,000 ಗಳನ್ನು ಸಂಗ್ರಹಿಸಿದೆ.
  - c) ಕೋರಿಕೆಯಿಲ್ಲದೆ ಪುಸ್ತಕದಲ್ಲಿ ಉಳಿದುಕೊಂಡಿರುವ ಭದ್ರತಾ ಠೇವಣಿ ರೂ 10,000 ಗಳನ್ನು ಆದಾಯಕ್ಕೆ ವರ್ಗಾಯಿಸಿದೆ.
  - d) ಕಛೇರಿ ಕಟ್ಟಡದ ಬಾಡಿಗೆಯನ್ನು ಬಿವಿಕಂ ಮತ್ತು ಕವಿಪ್ರನಿನಿಗೆ ಪಾವತಿಸುವಾಗ ರೂ 5,000 ಗಳ TDS ಮಾಡಿದೆ.
  - e) ಕಳಚಿದ ಒಳ್ಳೆಯ 5MVA ಪರಿವರ್ತಕದ ಮೇಲೆ ರೂ 3000/-ಸವಕಳಯನ್ನು ಹಾಕಿದೆ.
3. Write short Notes on ' Depreciation on Lease hold Assets' 5  
 'ಅಸ್ಸ್ ಹೋಲ್ಡ್ ಆಸ್ತಿ ಮೇಲಿನ ಸವಕಳ' ಮೇಲೆ ಲಘು ಟಿಪ್ಪಣಿ ಬರೆಯಿರಿ.

### KPTCL Accounts Manual volume IV

#### ಕವಿಪ್ರನಿನಿ ಲೆಕ್ಕ ಕೈಪಿಡಿ ಸಂಪುಟ-4

4. What are the points to be observed during the scrutiny of revenue receipts? 5  
ಕಂದಾಯ ರಶೀದಿಯನ್ನು ಪರಿಶೀಲಿಸುವಾಗ ಗಮನಿಸಬೇಕಾದ ಸಾಮಾನ್ಯ ಅಂಶಗಳು ಯಾವುವು?
5. What are the points to be verified while auditing Sundry Creditor's ledger? 5  
ಸಂಕ್ಷಿಪ್ತ ಕ್ರೆಡಿಟರ್ ಲೆಡ್ಜರ್ ನ ತನಿಖೆಯ ಸಮಯದಲ್ಲಿ ಗಮನಿಸಬೇಕಾದ ಅಂಶಗಳು ಯಾವುವು?
6. What are the checks the internal Audit shall exercise while auditing Medical Reimbursement Bill? 5  
ವೈದ್ಯಕೀಯ ಹಿಂಪಾವತಿ ಹುಂಡಿಗಳ ತನಿಖೆ ಸಮಯದಲ್ಲಿ ಆಂತರಿಕ ಪರಿಶೋಧನೆಯು ಯಾವ ತಪಾಸಣೆಯನ್ನು ಮಾಡಬೇಕು?

### The Electricity Act-2003

#### ವಿದ್ಯುಚ್ಛಕ್ತಿ ಕಾಯ್ದೆ-2003

7. Define Central Transmission Utility and their Functions. 5  
ಕೇಂದ್ರ ಪ್ರಸಾರಣ ಯುಟಿಲಿಟಿಯನ್ನು ಅದರ ಕಾರ್ಯ ಚಟುವಟಿಕೆಗಳೊಂದಿಗೆ ವಿವರಿಸಿ?
8. Write down the functions of State Load Despatch Centre(SLDC) 5  
ರಾಜ್ಯ ವಿದ್ಯುತ್ ರವಾನೆ ಕೇಂದ್ರದ ಕಾರ್ಯಗಳನ್ನು ಬರೆಯಿರಿ.
9. What are the objects of Central Advisory Committee? 5  
ಕೇಂದ್ರ ಸಲಹಾ ಸಮಿತಿಯ ಗುರಿಗಳು ಯಾವುವು?

### The Companies Act,-2013

#### ಕಂಪನಿಗಳ ಕಾಯ್ದೆ, 2013

10. Briefly describe "Lifting of Corporate Veil"? 5  
"ಸಂಸ್ಥೆಯ ಮುಸುಕನ್ನು ತೆರೆಯುವುದು" ಇದರ ಬಗ್ಗೆ ಸಂಕ್ಷಿಪ್ತವಾಗಿ ಬರೆಯಿರಿ
11. Define 5  
a) Government Company  
b) Net worth  
ವ್ಯಾಖ್ಯಾನಿಸಿ.  
a) ಸರ್ಕಾರಿ ಕಂಪನಿ  
b) ನೆಟ್ ವರ್ತ್
12. Explain in one sentence 5  
Authorised Capital, Issued Capital, Subscribed Capital, Called-up Capital, Paid-up Capital  
ಒಂದು ವಾಕ್ಯದಲ್ಲಿ ವಿವರಿಸಿ:  
ಆಥರೈಸ್ಡ್ ಕ್ಯಾಪಿಟಲ್, ಇಶ್ಯೂಡ್ ಕ್ಯಾಪಿಟಲ್, ಸಬ್ಸ್ಕ್ರೈಬ್ಡ್ ಕ್ಯಾಪಿಟಲ್, ಕಾಲ್ಡ್ ಅಪ್ ಕ್ಯಾಪಿಟಲ್, ಪೈಡ್ ಅಪ್ ಕ್ಯಾಪಿಟಲ್

\*\*\*\*\*